



ಬಾಲಿವುಡ್

ರಾಧೆಗೂ ಕೋವಿಡ್ ಚಿಂತೆ

‘ರಾಧೆ-ಯುವರ್ ಮೋಸ್ಟ್ ವಾಂಟೆಡ್ ಭಾಯ್’ - ಸಲ್ಮಾನ್ ಖಾನ್ ಅಭಿಮಾನಿಗಳು ಕಾಯುತ್ತಿರುವ ಹಿಂದಿ ಸಿನಿಮಾ ಇದು. ಈ ಸಲ ಈಡ್ ಸಂದರ್ಭದಲ್ಲಿ ಮೇ 13ರಂದು ಬರಲಿದೆ. ಅದು ಮುಸ್ಲಿಮರಿಗೆ ಹಬ್ಬದ ಸಂಭ್ರಮದ ದಿನವಾದರೂ ಸಲ್ಲ ಭಾಯ್ ಅಭಿಮಾನಿಗಳಿಗಲ್ಲ ಧರ್ಮಾತೀತವಾಗಿ ಹಬ್ಬವೇ. ಆಟೋಗಳ ಮೇಲೆ ಸಲ್ಲ ಭಾಯ್ ಚಿತ್ರ ಬಿಡಿಸಿಕೊಂಡು ಸಲಾಂ ಹೇಳುವ ಉತ್ತರ ಭಾರತದ ಮಂದಿಯಲ್ಲ ಆ ದಿನ ಚಿತ್ರಮಂದಿರಕ್ಕೆ ಲಗ್ನ ಇಡುವುದು ಅನೂಚಾನವಾಗಿ ನಡೆದುಕೊಂಡು ಬಂದಿದೆ.

ಹೋದವರ್ಷ ಕೋವಿಡ್ ಬಂದಿದ್ದರಿಂದ ದೊಡ್ಡ ಚಿತ್ರಗಳಾವುವೂ ಬಿಡುಗಡೆಯಾಗುವ ಯೋಚನೆ ಮಾಡಲಿಲ್ಲ. ಈ ಸಲ ಸಲ್ಮಾನ್ ಖಾನ್ ಚಿತ್ರ ಪೈಪ್‌ಲೈನ್‌ನಲ್ಲಿದ್ದು, ಸಾಕಷ್ಟು ಸದ್ದು ಮಾಡುತ್ತಿದೆ. ಆದರೆ, ಕೋವಿಡ್ ಎರಡನೇ ಅಲೆ ಎದ್ದಿರುವುದರಿಂದ ಅನೇಕ ಕಡೆ ಜನಜೀವನ ಮತ್ತೆ ತೊಂದರೆ ಅನುಭವಿಸುವಂತಾಗಿದೆ. ಈ ಅಲೆ ಏಪ್ರಿಲ್ ಕೊನೆಯ ಹೊತ್ತಿಗೆ ಇಳಿದರಷ್ಟೆ ‘ರಾಧೆ’ ತೆರೆಗೆ ಬರುವುದು ನಿಶ್ಚಿತ ಆಗಲಿದೆ.

ಕಬೀರ್ ಬೇಡಿ ತಮ್ಮ ಆತ್ಮಕಥಾ ಪುಸ್ತಕಕ್ಕೆ ಪ್ರಚಾರ ಕೊಡುವ ಉದ್ದೇಶದಿಂದ ಸಲ್ಮಾನ್ ಖಾನ್ ಅವರೊಟ್ಟಿಗೆ ಮಾತನಾಡಿದ ವಿಡಿಯೋ ಅಪ್‌ಲೋಡ್ ಮಾಡಿದ್ದರು. ‘ಸ್ಪೋರಿಸ್ ಐ ಮಸ್ಟ್ ಟೀಲ್’ ಎನ್ನುವುದು ಅವರ ಆತ್ಮಕಥೆಯ ಶೀರ್ಷಿಕೆ. ಆ ವಿಡಿಯೋದಲ್ಲಿ ಕೂಡ ಸಲ್ಮಾನ್ ಖಾನ್ ಮುಂದಿನ ಸಿನಿಮಾ ಬಗೆಗೆ ಅವರು ಮಾತನಾಡಿದ್ದಾರೆ.

‘ಸಿನಿಮಾ ಚೆನ್ನಾಗಿ ಬಂದಿದೆ. ಜನರಿಗೂ ಇಷ್ಟವಾಗುತ್ತದೆ ಎಂದುಕೊಂಡಿದ್ದೇವೆ. ಮಾರ್ಕ್ಸ್ ಹಾಕಿಕೊಂಡು, ಅಂತರ ಕಾಯ್ದುಕೊಂಡು, ಸ್ಯಾನಿಟೈಸ್ ಮಾಡಿಕೊಳ್ಳುತ್ತಾ ಮತ್ತೆ ಕೋವಿಡ್ ಅಲೆಯನ್ನು ಜನರೇ ತಗ್ಗಿಸಬೇಕು. ಅದಾಗಿ ಪರಿಸ್ಥಿತಿ ಹತೋಟಿಗೆ ಬಂದರೆ ಈ ಸಲದ ಈಡ್‌ಗೆ ರಾಧೆ ತೆರೆಕಾಣಲಿದೆ. ಇಲ್ಲವಾದರೆ ಬಿಡುಗಡೆ ದಿನಾಂಕವನ್ನು ಮುಂದೂಡುವುದು ಅನಿವಾರ್ಯ’ ಎಂದು ಸಲ್ಮಾನ್ ಆ ವಿಡಿಯೋದಲ್ಲಿಯೂ ಹೇಳಿದರು.

ಪ್ರಭುದೇವ ನಿರ್ದೇಶಿಸಿರುವ ರಾಧೆ ಚಿತ್ರದಲ್ಲಿ ದಿಶಾ ಪಟಾನಿ, ರಣದೀಪ್ ಹೂಡಾ, ಜಾಕಿ ಶ್ರಾಫ್ ಕೂಡ ಅಭಿನಯಿಸಿದ್ದಾರೆ.



ಕೋವಿಡ್ ಬಂದಮೇಲೆ 5 ಕಿ.ಮೀ. ಓಡಿದ ಮಿಲಿಂಡ್

ಕೋವಿಡ್ ಬಂದಮೇಲೆ ಎಷ್ಟೋ ಜನ ಖಿನ್ನರಾಗುತ್ತಾರೆ. ದೇಹತೂಕ ಕಡಿಮೆಯಾಗುತ್ತದೆ. ತಿಂಗಳುಗಟ್ಟಲೆ ಆದರೂ ಹಳೆಯ ಲಯಕ್ಕೆ ಮರಳಲು ಪರದಾಡುತ್ತಾರೆ. ಅಪರೂಪಕ್ಕೆ ಕೆಲವರು ಇದಕ್ಕೆಲ್ಲ ಅಪವಾದವೆಂಬಂತೆ ಚೇತರಿಕೆ ಕಾಣುತ್ತಾರೆ. ನಟ, ಮಾಡೆಲ್, ಫಿಟ್‌ನೆಸ್ ಐಕಾನ್ ಮಿಲಿಂಡ್ ಸೋಮನ್ ಕೂಡ ಅಂಥವರಲ್ಲಿ ಒಬ್ಬರು.

ದೂರದ ಓಟ, ಕಠಿಣಕರವಾದ ವ್ಯಾಯಾಮದಿಂದ ದಶಕಗಳಿಂದಲೂ ಗುರುತಾಗಿರುವವರು ಮಿಲಿಂಡ್, ಅಲಿಷಾ ಚೆನಾಯ್ ತಯಾರಿಸಿದ್ದ ‘ಮೇಡ್ ಇನ್ ಇಂಡಿಯಾ’ ಹಾಡಿನ ಮೂಲಕವೇ ಒಂದು ತಲೆಮಾರಿಗೆ ಈಗಲೂ ಅವರು ನೆನಪಾಗುವರು. ಆ ಹಾಡಿನಲ್ಲಿ ಅವರ ಕಡೆದಿಟ್ಟಂಥ ಮೈಕಟ್ಟನ್ನು ನೋಡಿ ಎಷ್ಟೋ ಯುವಕ-ಯುವತಿಯರು ಅವರ ಅಭಿಮಾನಿಗಳಾಗಿದ್ದರು. ಬಿಳಿ ಕೂದಲು, ಗಡ್ಡಕ್ಕೆ ಬಣ್ಣ ಬಳಿಯದ ಮಿಲಿಂಡ್ ತಮ್ಮ ಫಿಟ್ ದೇಹದಿಂದಲೇ ಇವತ್ತಿಗೂ ಮಾರುಕಟ್ಟೆ ಉಳಿಸಿಕೊಂಡಿದ್ದಾರೆ.

ಅವರೂ ಏಪ್ರಿಲ್ ಮೊದಲ ವಾರದವರೆಗೆ ಕೋವಿಡ್‌ನಿಂದ ಬಳಲಿದ್ದರು. ಆದರೆ, ಆಸ್ಪತ್ರೆಯಿಂದ ಬಿಡುಗಡೆಗೊಂಡದ್ದೇ ಮತ್ತೆ ವ್ಯಾಯಾಮಕ್ಕೆ ಶರಣಾಗಿದ್ದಾರೆ. ಲಘು ವ್ಯಾಯಾಮವನ್ನು ಅವರು ನಿಲ್ಲಿಸಿದ್ದೇ ಅಪರೂಪ. ಕೋವಿಡ್ ಬಂದಿದ್ದರಿಂದ ಕೆಲವು ದಿನಗಳ ಕಾಲ ಎಚ್ಚರಿಕೆಯಿಂದ ಇರಬೇಕಾಯಿತಷ್ಟೆ. ದೇಹದ ಕ್ಷಮತೆ ಪರಿಕ್ಷಿಸಲೋ ಎಂಬಂತೆ 55ರ ಹರೆಯದಲ್ಲೂ ಅವರು ಕೋವಿಡ್ ಬಂದಮೇಲೆ 5 ಕಿ.ಮೀ. ಓಡಿದರು. ಹೆಂಡತಿಯಿಂದಲೇ ಅದರ ವಿಡಿಯೋ ಚಿತ್ರೀಕರಣವನ್ನೂ ಮಾಡಿಸಿದರು. 40 ನಿಮಿಷಗಳಲ್ಲಿ 5 ಕಿ.ಮೀ. ಕ್ರಮಿಸಿದ ಅವರು, ‘ನಾಟ್ ಬ್ಯಾಡ್’ ಎಂದು ತಮಗೆ ತಾವೇ ಶಹಬ್ಬಾಸ್‌ಗಿರಿ ಕೊಟ್ಟುಕೊಂಡರು.

ಕೋವಿಡ್ ಬಂದಮೇಲೆ ಶ್ವಾಸಕೋಶದ ಕಾರ್ಯಚಟುವಟಿಕೆ ಮೊದಲಿನಂತೆ ಇರುವುದಿಲ್ಲ, ರಕ್ತ ಹೆಪ್ಪುಗಟ್ಟುವಿಕೆಯ ಮೇಲೂ ವ್ಯತಿರಿಕ್ತ ಪರಿಣಾಮಗಳಾಗುತ್ತವೆ ಎಂಬ ಅಭಿಪ್ರಾಯಗಳಿವೆ. ಅವುಗಳ ಬಗೆಗೆ ನಿಯಮಿತ ಪರೀಕ್ಷೆಗೆ ಒಳಪಡುತ್ತಲೇ, ದೈನಂದಿನ ಫಿಟ್‌ನೆಸ್ ಚಟುವಟಿಕೆಗಳಿಗೆ ಹೊರಳಿಕೊಳ್ಳಬೇಕು ಎನ್ನುವುದು ಮಿಲಿಂಡ್ ಸಂಕಲ್ಪ.

ಆಸ್ಪತ್ರೆಯಿಂದ ಬಿಡುಗಡೆಯಾದ ಮೇಲೆ ಓಡಿರುವ ವಿಡಿಯೋವನ್ನು ಅವರು ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್ ಮಾಡಿದ್ದಾರೆ.

■ ವಿಶಾಖ ಎನ್